

ಹೌಲನಿಂದ ಸಂಪೂರ್ಣದರ್ಶಕ ವಂದನೆಗಳು

(ಫಿಲೋಜನ್ 1-3)

ಹತ್ತಿನೇಷಲ್ಲಾಗು, ಅಥವಿತವಾದ ಈಮೇಲ್‌ಗಳಲ್ಲಾಗುತ್ತಾ, ಬರಹಗಾರರು ಸಮಾನ್ಯವಾಗಿ ವಂದಿಸುವ ಹಿಂದ್ರಾಂವನ್ನು ಹೊಂದಿರುವರು. ಆದರೆ, ಹಲವಾರು ಬಾಲ ಮುಖ್ಯ ಸಂದೇಶದ ತಡೆಗೆ ಓದುಗರ ಮನಸ್ಸು ಮುಂದಾಗುವಾಗ, ವಂದನೆಯ ಹದಗಳ ಅಲಕ್ಷಣಕ್ಕೆ ಒಳಗಾಗುತ್ತದೆ. ಫಿಲೋಜನನ ಹತ್ತಿವನ್ನು ಅಲಕ್ಷಣದಿಂದ ಬೆಲು ಆರಂಭಿಸಬಾರದು! ಅದರಿಂದ ನಾಮಾಜಿಕ ಶತ್ರ್ಯಿಯನ್ನು ಮತ್ತು ಭಾಷೋಲಂಟ್‌ಗಳ ಅಗ್ರ್ಯತೆಗಳನ್ನು ಶಾರಂಭಿಸ ವಜನಗಳಲ್ಲ ಪ್ರಕಟನಲಾಗಿದೆ.

“ತೀನು ಯೇಸುವಿನ ನೆರೆಯವನಾಗಿರುವ, ಹೌಲನು ಎಂದು ಹತ್ತಿತೆಯು ಶಾರಂಭಗೊಳಿಸುತ್ತದೆ. ಜೊತೆಯಿಲ್ಲ, ಸಹೋದರನಾದ ತಿಂಡಳಿಂಧನ್ನು ನೇಲ ನಳಾಗಿದೆ, ಮತ್ತು ನಮಗೆ ಕ್ರಿಯನೂ ಜೊತೆಗೆಲನದವನೂ ಆಗಿರುವ ಫಿಲೋಜನೆ ನಿರ್ಣಯಾಗಿದೆ” (ಪಜನ 1). ಇಂಡಿಣ್ ಮತ್ತು ರೀಲ್ಕೆನ್‌ನಿಂದ “ಹೌಲ” (ಪಜನ 1) ಎಂಬ ಮೊದಲ ಹದವನ್ನು ಬಳಸಿಕೊಂಡಿದೆ. ಈ ಹಿಂದೆ “ಆನಂದ ನೋಲನು” ಎಂದು ತಿಂಡಳಿಂಧನೆ (ಅಪ್ರೋನ್‌ಲರ ಕೃತ್ಯ 13:9; 21:39), “ಅನ್ಯಲಾಗಿ ಕಳಿಂಬಣಿ ಈ ಅಪ್ರೋನ್‌ಲನು” ಹೊನ್ ಒಡಂಬಡಿಕೆಯಿಲ್ಲಾಗಿ ಸುಮಾರು ಹದಿಮೂರು ಹತ್ತಿಗೆ ಇನ್ನು ಬರೆದಿರುವನು. ಕೆಲವು ನೆನ್ನಿಂದೆಗಳಲ್ಲಿ ಕೆಲವು ಹತ್ತಿಗೆಗಳನ್ನು ಇತರಲಂದ ಬರೆಯಿಸಿದನು (ರೋಮಾತ್ಯರ 16:22). ಇನ್ನು ಕೆಲವು ಹತ್ತಿಗೆಗಳಲ್ಲಿ ಅವನ ಅಧಿಕಾರವಾಗಿ ನಾಜಿಸಲು, ಅಂತಿಮ ನಾಲುಗಳನ್ನು ತಾನೇ ಕೈಯಾರೆ ಬರೆದನು (ಕೋಲೊನ್ 4:18; 2 ಥೆನಿಲೊಸಿಕ 3:17), ಅಥವಾ ಫಿಲೋಜನದ ನಿಗೆ ಬರೆದ ಹತ್ತಿಯನ್ನು ಪ್ರೋತ್ಸಾಹಿಸಿ ಅಥವಾ 19ರ ವಜನವನ್ನು ಮಾತ್ರ ತಾನೇ ಬರೆದಿರುಹುದು.

ಹೌಲನು ತನ್ನನ್ನು “ನೆರೆಯವನೆಂದು” ಹಲಜಯಿಸಿಕೊಂಡನು, ಪಜನ 9ರಿಂದ ಈ ವ್ಯಾಖ್ಯಾನವು ಪುನರಾವರ್ತನೆಗೊಂಡಿದೆ. ಈ ಹಿಂದೆ ಕೊಲಂಧಾರವಿಗೆ ಬರೆಯಿವಾಗ, “ತಾನು ಹೆಚ್ಚಾಗಿ ನೆರೆಮನೆಗಳಿಗೆ ಜಡ್ಡೆನು” ಎಂದು ತಿಂಡಿಸಿರುವನು (2 ಕೋಲಂಧ 11:23). ನೆರೆಮನೆ ವಾನಪು ಹೌಲನಿಗೆ ಒಂದು ಅನುಭವವಾಗಿತ್ತು ಅಪ್ರೋನ್‌ಲರ ಕೃತ್ಯ 23-28ರಿಂದ ಹೌಲನು ತನ್ನ ಅಂತಿಮವಾದ ನಾಲ್ಕು ವರ್ಷಗಳನ್ನು ನೆರೆಮನೆಯಿಲ್ಲಿಯೇ ಕಳೆದಿದ್ದನು. ಅವನು ರೋಮಾತ್ಯರದ ನಾಗರಿಕನಾಡುಲಿಂದ, ಇತರಲಿಗಿಂತಲೂ ಅವನಿಗೆ ಉತ್ತಮವಾದ ಹೋಳಣಣಿಯು ದೊರಕುತ್ತಿತ್ತು (ಅಪ್ರೋನ್‌ಲರ ಕೃತ್ಯ 16:35-39; 22:25-29).

ರೋಮಾಯಿದವರು ಹೌಲನನ್ನು ಅಲಕ್ಷಣ: ನೆರೆವಾಸಿಯವನನ್ನಾಗಿ ಮಾಡಿದ್ದರೂ, ಅವನ ಘನಸ್ಯಾನಲ್ಲಿ ನಿಜವಾಗಲೂ “ತೀನುಯೇಸುವಿನ ನೆರೆಯವನಾಗಿದ್ದನು” (ಗಳಾತ್ಯ 2:20) ಮತ್ತು “ತೀನುನೊಂದಿಗೆ ಶಿಲಬೆಗೆ ಹಾಕಿಸಿಕೊಂಡವನು” ಎಂದು ಹಲಗಣಿಸಲ್ಪಟ್ಟಿದ್ದನು (ಫಿಲಿಪ್ಪಿ 1:1). ಹೌಲನನ್ನು ಕುಲತು ಅಗಬಸ್ತನೆಂಬ ತ್ವಾದಿಯು, ಯೆರುಸಲೇಮಿನ ಯೆಹೂದ್ಯರು ನಿನ್ನ ಕೈಕಾಲುಗಳನ್ನು ಕಟ್ಟಿ ಅನ್ಯಲಿಗೆ ಒಪ್ಪಿಸುವರು ಎಂಬ ತ್ವಾದನೆಯನ್ನು ಸುಡಿದಾಗ ಹೌಲನು, “ನೀವು ಅತ್ಯಾತ್ಯ ಯಾಕೆ ನನ್ನನ್ನು ಎದೆ ಬಡಿಸುತ್ತೀಲು? ನಾನು ಕರ್ತವಾದ ಯೇಸುವಿನ ಹೆನಲನ ನಿಖಿತವಾಗಿ ಯೆರೂಸಲೇಮಿನಲ್ಲಿ ಬೇಡ ಹಾಕಿಸಿಕೊಳ್ಳುವದಕ್ಕೆ ಮಾತ್ರವಲ್ಲದೆ. ನಾಯಿವದಕ್ಕೂ ಸೀಧಾಗಿದ್ದೇನೆ ಅಂದನು” (ಅಪ್ರೋನ್‌ಲರ ಕೃತ್ಯ 21:13).

“ತೀಕ್ಷ್ಣ ಯೇನು” ಎಂಬುದಾಗಿ, ಹೊಲನು ಬಹು ಮೆಜ್ಜಿಕೆಯಿಂದ ಮಾತನಾಡುತ್ತಿದ್ದನು. “ಯೇನು” ಎಂಬ ನಾಮದ ಅಥವ “ಕರ್ತನು” ರಚಿಸುವನು (ಮತ್ತಾಯ 1:21), ದೇವತುಮಾರನ ಜನನದ ಸಮಯದಲ್ಲ ಈ ಹೆಸರನ್ನು ಆತಸಿಗೆ ನಿಂಡಲಾಯತು. “ತೀಕ್ಷ್ಣನು” (ಅತ್ಯಯ “ಮೆಸ್ಟಿಯಾ”) “ಅಭಷೇಕ್ತನು” ಎಂಬ ಅಥವ ಮತ್ತು ಈ ಪ್ರಾದೀನ ವಾಕ್ಯವು ಯೇನುವಿನಲ್ಲ ನೆರವೇಲತು (ಮತ್ತಾಯ 16:16). ಆದ್ದಲಿಂದ “ತೀಕ್ಷ್ಣನು” ಮತ್ತು “ಯೇನು,” ಎಂಬ ಎರಡೂ ಹೆಸರನ್ನು ಯಾವ ಲೀಡಿಯಿಂದಲೂ ಬದಲಾಸದೆ, ಈ ದಿನಗಳಲ್ಲಿ ಬಳಸಲಾಗುತ್ತಿದೆ. “ಯೇನು” ಎಂಬುದು ಆತನ ನಾಮ. ಮತ್ತು “ತೀಕ್ಷ್ಣನು” ಎಂಬುದು ಆತನ ಶೀರೋನಾಮ. ಹೊಲನು ಯೇನುವನ್ನು “ತೀಕ್ಷ್ಣನು,” “ಯೇನು” “ತೀಕ್ಷ್ಣ ಯೇನು” ಮತ್ತು “ಯೇನು ತೀಕ್ಷ್ಣನು” ಎಂದು ಬಳಸಿರುವನು.

ವಂದನೆಗಳಲ್ಲ ಈ ಹೆಸರು ನೆನಪಿಡುವಂತೆ ಕಾಣಿಸಿಕೊಂಡಿರುತ್ತದೆ. ಮತ್ತು ಇನ್ನೂ ಮಹತ್ವದ ಹಡವಾದ: “ಅಂತೋನ್ತಲನು” ಎಂಬುದು ಮರೆಯಾಗಿರುತ್ತದೆ. ಅನೇಕ ಕಡೆಗಳಲ್ಲ ಹೊಲನು ತನ್ನನ್ನು “ಅಂತೋನ್ತಲನಾದ ಹೊಲನು”¹ ಎಂದು ಹಲಿಂತಿಸಿಕೊಂಡಿರುವನು. ಆದರೆ ಈ ನನ್ನದೇಶದಲ್ಲ, ಅವನು “ಅಂತೋನ್ತಲನು” ಎಂದು ಹೇಳಿದೆ ತೀಕ್ಷ್ಣ ಯೇನುವಿನ “ಸರೆಯವನು” ಎಂದು ಹೇಳಿಕೊಂಡಿರುವುದು, ಚೂದಲ ನೋಟಕ್ಕೆ ಇಂಜಿಯರ್‌ವೆಸಿಸಿದರೂ, ಅವನ ಉದ್ದಗಳ ಅದನ್ನು ಮುಜ್ಜಿಕೊಂಡರು, ಅವನು ತನ್ನ ಯಾವುದೇ ಹೇಳಿಕೆಯಲ್ಲ ತನ್ನ ಅಧಿಕಾರವನ್ನಾಗಳೇ, ತನ್ನ ಇಂಜಿನಿಯರನು ಉತ್ತರವಾಗಿ ಅಥವಾ ಇತರರನ್ನು ತನ್ನ ಹತ್ತೀರ ಒಗೆ ಎಚೆಯುವದನ್ನಾಗಳ ಮಾಡದಂತೆ ಎಳ್ಳಿರುಬ್ಬಿಪಾರಾಂತ್ರಾನು (ಪಜನ 14). “ಹೊಲನು, ತೀಕ್ಷ್ಣ ಯೇನುವಿನ ಅಂತೋನ್ತಲನು” ಎಂದು ಹೇಳಿದೆ, “ತೀಕ್ಷ್ಣ ಯೇನುವಿನ ಸರೆಯವನಾದ” ಹೊಲನು ಎಂದು ಹೇಳುತ್ತಾ, ಇಂಥಾ ದೊಡ್ಡ ಕಾರ್ಯವನ್ನು ಆರಂಭಿಸಿದನು. ಥಿಲೆಮೋನನು ಸ್ವಷ್ಟವಾದ ಕಾರ್ಯವನ್ನು ಮಾಡಬೇಕೆಂದು ಅವನು ದೃಢಿಸಿದ್ದಾಗಿ ಮಾಡಿ, “ಅವನ ಮೇಲೆಬತ್ತಾಯವನ್ನು ಹೇರದೆ, ಅವನು ಸ್ವಂತ ಇಂಜಿಯಿಂದ ಮಾಡಬೇಕೆಂದು ಅನುವುಮಾಡಿಕೊಂಡು” (ಪಜನ 14).

“ನಮ್ಮ ನಹೋದರನಾದ ತಿಮೋಥೆಯನು” ಈ ಹತ್ತದ ಜೊತೆಯಲ್ಲ ಕಳುಹಿಸಲ್ಪಟ್ಟವನಾಗಿದ್ದನು (ಪಜನ 1). ಹೊಲನ ಎರಡನೆಯ ಸೇವಾ ಪ್ರಯಾಣದಲ್ಲ (ಅಂತೋನ್ತಲಕೃತ್ಯಗಳು 16:1), ತಿಮೋಥೆಯನು ನಂಜಿಗಣ್ತನಾದವನು ಮತ್ತು ಅವನಾಗಿ ಕಾರ್ಯವನು ಆಗಿದ್ದನು. ಹೊಲನ ಇನ್ನೊಂದು ಸರೆಮನೆ ಹತ್ತದಲ್ಲ. ತಿಮೋಥೆಯನ ಮೇಲೆದ್ದ ಭರವಂದ ಕುರಿತು ಹೊಲನು ಬರೆದಿರುವನು:

ಆದರೆ ಕರ್ತನಾದ ಯೇನುವಿನ ಜಿತ್ತಪಾದರೆ ನಾನು ತಿಮೋಥೆಯನ್ನು ಬೇಗನೆ ನಿಮ್ಮ ಬಳಗೆ ಕಳುಹಿಸ ಬೇಕೆಂದು ನಿಲಿಸ್ತಿನತ್ತೇನೆ. ಅವನ ಮುಖಾಂತರ ನಿಮ್ಮ ನಂಗತಿಗಳನ್ನು ತಿಂಡು ನಾನು ಧೈಯರ ತಂದು ಕೊಂಡೇನು. ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಜಿಂತನವರದು ನನ್ನ ಬಳಯಲ್ಲ ಬೇಲೆ ಯಾರೂ ಇಲ್ಲ. ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇನು ತೀನು ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ. ತಿಮೋಥೆಯನ ಗುಣವನ್ನು ನಿರ್ವಹಿಸಿ ತಿಂಡಿ ತಿಂಡಿ ಕೊಂಡಿ ದ್ವಿಲಿ: ಮಾನು ತಂದೆಗೆ ಹೇಳೇಂ ಹಾಗೆಯೇ ಅವನು ನನ್ನ ಜೊತೆಯಲ್ಲ ನುವಾತಾಂತರಾರ್ಥಕಾಗಿ ಕಷ್ಟಪಟ್ಟ ಕೆಲನನಡಿಸಿದನೆಂಬದು ನಿಮಗೆ ಗೊತ್ತುಂಟು. ಆದಲಿಂದ ನನ್ನ ನಂಗತಿಯ ಹೇಗಾಗುವದೋ ಅದನ್ನು ತಿಂಡಿ ಕೂಡಲೆ ಅವನನ್ನೇ ಕಳುಹಿಸುವದಕ್ಕೆ ನಿಲಿಸ್ತಿನತ್ತೇನೆ (ಫಿಲಿಪ್ಪಿ 2:19-23).

ಶುಭಕೊರುವ ವಿಷಯದಲ್ಲ ತಿಮೋಥಿಯ ಹೆಸರು ಒಳಗೊಂಡಿದ್ದರೂ. ಅದರ ಬರಹಗಾರನು ಹೊಲನೇ ಆಗಿದ್ದ, ತಿಮೋಥಿ ಆಗಿರುವದಿಲ್ಲ ಎಂದು ತಕ್ಷಣವೇ ತಿಂಡಿ

ತ್ತೇವ ಪಜನ 4ರ ಅರಂಭದಲ್ಲಿ ಮೊದಲ ವ್ಯಕ್ತಿಪ್ರವನ್ನು ಏಕಹದದಲ್ಲಿ ಸಂಬಿಳಿಸಿರುವನು (“ನಾನು” ಮತ್ತು “ನನ್ನ”) ಮೊದಲ ವ್ಯಕ್ತಿಪ್ರವನ್ನು ಇಹ ಪಜನದಲ್ಲಿ ಆಜಹಿರುವದಿಲ್ಲ (“ನಾವು” ಮತ್ತು “ನನ್ನ”). “ಮುದುಕನು ಈಗ ಕ್ಷಿತಿ ಯೆಣುಬಿನ ಮೂಲಕ ನೇರೆಯವನು” ಆಗಿರುವ ಈ ಹೋಲನೆಂಬುವವನು ಈ ಹತ್ತಡ ಗ್ರಂಥಕ್ಕೆ ವಾಗಿರುವನು (ಪಜನ 9).

“ನಮಗೆ ಶ್ರಿಯನು ಜೊತೆ ಕೆಲಸದವನೂ ಆಗಿರುವ ಫಿಲೆಮೋನಸಿಗೆ” ಮೊದಲ ಅಧ್ಯಯನ್ನು ಸೀಡಲಾಗಿದೆ (ಪಜನ 1ಸಿ). ಕೊಲೊನ್ಸೆ 4:9ರಲ್ಲ “ಸಿಮ್ಮೆ ಉಲನ ಈನೇಸಿಮನು” ಎಂದು ಹೇಳಿರುವದಲಿಂದ, ಫಿಲೆಮೋನನು ಕೊಲೊನ್ಸೆ “ನಭೆಯ ಒಬ್ಬ ನದನ್ಯನಾಗಿರಬಹುದು,” ಇದರ ಜೊತೆಯಲ್ಲ ಫಿಲೆಮೋನನ ಕುಲತ ಹೊನ ಒಡಂಬಡಿಕೆಯ ವಾಗ್ಯಾಖ್ಯಾನವು ಈ ಹತ್ತಿಕೆಯಲ್ಲ ದಾಖಲಾಗಿರುತ್ತದೆ (4:9). ಅವನು ಗುಲಾಮರ ಕೈಗೆ ಯಜಮಾನನಾಗಿದ್ದು ಕೊಲೊನ್ಸೆ ನಭೆಯ ಕೂಡುವಿಕೆಗಾಗಿ ತನ್ನ ಮನೆಯನ್ನು ಜಟ್ಟು ಕೊಟ್ಟಿದ್ದನು. ಅವನ ಜೀವಿತದ ಒಂದು ಸಂದರ್ಭದಲ್ಲ, ಹೋಲನನ್ನು ಎಫೆಸದಲ್ಲ ನೇರವಾಗಿ ಸಂದರ್ಶಿಸಿದಾಗಲೋ ಅಥವಾ ಹರೋಕ್ಕಾ ವಾಗಿ ಎಫ್ಫೋಲೋಸಿಂದಲೀ ಕೈಗೆನ್ನಾಗಿ ಮಾಹಣಿದ್ದನು (ನೊಂದಿಲ ಪಜನ 19). ಹೊಲನು ಅವನ ಹೆಸರನ್ನು ಸೊಮ್ಮಾವಾಗಿ ಹೆಸಲಸಿದನು (“ನನ್ನ ಶ್ರಿಯ ಸಹೋದರನು”) ಮತ್ತು ಅವನನ್ನು ಗೂರಬಿಸಿದ್ದನು (“ಜೊತೆ ಕೆಲಸದವನು”).

“ಸಹೋದರಿಯಾದ ಅಳ್ಳಿಯಾಜಗ್ನ” (ಪಜನ 2) ಎಂದು ಎರಡನೆಯ ವ್ಯಕ್ತಿಯ ಕುಲತು ಆಜನಲಾಗಿದೆ, ಆಕೆಯು ಕೊಲೊನ್ಸೆ ನಭೆ ಸ್ತ್ರೀ ಆಗಿದ್ದಳ ಎಂದು ಆಜಯತ್ತೇವೆ. ಆಕೆಯು ಫಿಲೆಮೋನಸಿಗೆ ಹೆಂಡತಿಯಾಗಿದ್ದಳ ಅಥವಾ ಸಹೋದರ ಆಗಿದ್ದಳ ಎಂಬುದು ಅನಿಶ್ಚಯವಾಗಿದೆ. ಆಕೆಯ ಕುಲತಾಗಿ, ಮಾತ್ರಾಃಿಯಾದ ಧಿಯೇರ್ ಎಂಬುವರು (ಕ್ರಿ.ಶ. 350-428).

ಫಿಲೆಮೋನಸಿಗೂ ಮತ್ತು ಅಳ್ಳಿಯಾಜಗ್ನ ಸಮನಾದ ಪಂದನೆಯನ್ನು ಹೋಲನು ಆಜಸಿರುವನು. ಸ್ತ್ರೀ ಶುರುಣರ ನಡುವೆ ಇರುವ ನಂಜಕೆಯ ವ್ಯಾಖ್ಯಾನವು ದ್ವಾರಿರದೆ ಒಂದೇ ಎಂಬ ಭಾವನೆಯಲ್ಲ ಅವರನ್ನು ವಂದಿಸಿರುವನು.²

ಮೂರನೇ ಮತ್ತು ಕೊನೆಯ ವ್ಯಕ್ತಿಯ “ಸಹಭಂಗಾದ ಅಜ್ಞಾಪ್ತನು” ಎಂಬ ಹೆಸರನ್ನು ಸಮಾದಿಸಲಾಗಿದೆ (ಪಜನ 2ಜ). ಕೊಲೊನ್ಸೆ ನಭೆಯ ಮತ್ತೊಬ್ಬ ನದನ್ಯನು, ಒಂದು ಪೇಳಿ ಇವನು ಫಿಲೆಮೋನಸಿಗೂ ಅಳ್ಳಿಯಾಜಗ್ನ ಸಂಬಂಧಿಯಾಗಿರ ಇರಬಹುದು. ಒಬ್ಬ ಕೈಗೆನ ನೇರಬೆಯನ್ನು ಹೊಲನು ನೇನಾ ನೇವೆಗೆ ಹೊಲಾಸಿರುವನು. ಅದು ಹಿತಕರವಾದದ್ದೇ (ಎಫೆನ 6:10-17). “ಸಹಭಂಗನು” ಎಂದು ಹೇಳಬಂಥದ್ದು, ಅವನು ದ್ವಯಾವಾಗಿಯೂ, ಅಧ್ಯರ್ಥಿದಿಂದಲೂ, ಮತ್ತು ನಂಜಗೆನ್ನಾಗಿದ್ದನು ಎಂಬುದರ ನಂಜನೆಯಾಗಿರುತ್ತದೆ.

ಕೊನೆಯದಾಗಿ ಒಂದು ಸಮಾಹವವನ್ನು ದಾಖಲು ಮಾಡಲಾಗಿದೆ “ಸಿಮ್ಮೆ ಮನೆಯಲ್ಲ ಕೂಡುವ ನಭೆ” (ಪಜನ 2ಸಿ). ಹೋಲ ಮತ್ತು ಫಿಲೆಮೋನನ ನಡುವೆ ಇದ್ದ ವ್ಯೇಯಕ್ಕಿರುವ ಸಂಬಂಧದ ನಡುವೆ ಅಳ್ಳಿಯ ಮತ್ತು ಅಜ್ಞಾಪ್ತನ ಹೆಸರನ್ನು ಹೆಸಲಸಿದರೂ, ಈ “ವ್ಯೇಯ ಕ್ಕಿರುವ” ಹತ್ತಪನ್ನು ಒಂದು ಶೂಳಾವಾದ ನಭೆಗೆ ಬರೆದಿರುವನು.

“ಸಿಮ್ಮೆ ತಂದೆಯಾದ ದೇವಲಂದಲೂ ಕರ್ತನಾದ ಯೇನು ಕ್ರಿಸ್ತಿಯಿಂದಲೂ ಸಿಮಗೆ ಕೈಹೆಯು ಶಾಂತಿಯೂ ಆಗಲು” (ಪಜನ 3). ಈ ಹತ್ತಿಕೆಯಲ್ಲಿರುವ ಹೋಲನ ಬಿಜಿತ್ತವಾದ ಶುಭಾಶಯಗಳು “ಕೈಹೆಯು” ದೇವರ ಉಚಿತಾರ್ಥವರ, ಅದು ರಕ್ಷಣೆಯನ್ನು ಸೀಡುತ್ತದೆ (ಎಫೆನ 2:8), ಮತ್ತು “ಶಾಂತಿ” ಕ್ರಿಸ್ತನ ಮೂಲಕ ದೇವರೆಂದಿಗೆ ಉಂಟಾದ ಸಂಧಾನದ ಸಂಬಿಳ (ರೋಮಾಪ್ರ 5:1).

“ಕರ್ತನು” ಎಂಬ ಹದವು ಬಿಶೇಷವಾದದ್ದು. ಅದು ಯೀಣು ತೀಸ್ತನ ಶಿರೋನಾಮು ವಾಗಿಯತ್ತದೆ. ಈ ಹತ್ತಿಕೆಗೆ ತಿಲ ಹತ್ತಿರುತ್ತೇ ಸಂಬಂಧಪಟ್ಟ ಕೊಲ್ಲಾನ್ನೇ³ ಹತ್ತಿಕೆಯಲ್ಲ ಹೊಲನು, ಗುಲಾಮ ಮತ್ತು ಯಜಮಾನನ ನಡುವೆ ಇರುವ ಸಂಬಂಧವನ್ನು ತೊಲಿಸಿರುವನು. ಅ ನ್ನೆಂಬೇಳಿದಲ್ಲ ಹೊಲನು “ಕರ್ತನು” ಎಂಬ ಕ್ರಿಳ್ (kurios) ಹದವನ್ನು ಬಳಸಿದನು. “ಗುಲಾಮ ಮತ್ತು ಯಜಮಾನ” ಹಾಗೂ ಕರ್ತನಾದ “ತೀಸ್ತನು” ಎಂಬ ಅಥವ.

ದಾನತ್ವದಲ್ಲಿರುವವರೇ, ಈ ಲೋಕದಲ್ಲಿನ ಸಿಷ್ಟ ಯಜಮಾನರಿಗೆ ಎಲ್ಲಾ ಬಿಷಯಗಳಲ್ಲಿ ಇಂದೆಯಾಗಿಲಿ; ಮನುಷ್ಯರನ್ನು ಮುಚ್ಚಿಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ನೇವೆ ಮಾಡದೆ ಕರ್ತನಿಗೆ ಭಯಪಡುವವರಾಗಿ ನರಕಾಳನಿಸ್ಸಿಂದ ಕೆಲಸಮಾಡಿಲಿ. ನೀವು ಯಾವ ತೆಲನವನ್ನು ಮಾಡಿದರೂ ಅದನ್ನು ಮನುಷ್ಯರೊಳ್ಳುರುವೆಂದು ಮಾಡದೆ ಕರ್ತನಿಗೊಳ್ಳುರುವೇ ಎಂದು ಮನಸ್ಸಾರ್ಥಕವಾಗಿ ಮಾಡಿಲಿ; ಕರ್ತನಿಂದ ಹರಲೋಕ ಭಾಧ್ಯತೆಯಿಂಬ ಪ್ರತಿಫಲವನ್ನು ಹೊಂದುವೆಂದು ತಿಳಿದಿದ್ದಿರಲ್ಲ, ನೀವು ಕರ್ತನಾದ ತೀಸ್ತಿಗೇ ದಾನ ರಾಗಿದ್ದಿಲಿ. ಅನ್ಯಾಯಾದುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕು ಪ್ರತಿಫಲವನ್ನು ಹೊಂದುವನಷ್ಟೇ; ಹಂತಹಾತವಿರುವದಿಲ್ಲ ...

ಯಜಮಾನರೇ, ಹರಲೋಕದಲ್ಲಿ ನಿಮಗೂ ಯಜಮಾನಸೀಬ್ಬ ಸಿದ್ಧಾನ್ಯಂದು ತಿಳಿದ ನಿಮ್ಮ ದಾನರಿಗೆ ನಾಯಿಯಾದದನ್ನು ಸಲಯಾದದನ್ನು ಮಾಡಿಲಿ (ಕೊಲ್ಲಾನ್ನೇ 3:22-4:1; ಒತ್ತಿ ಹೇಳಿದ್ದು ನಷ್ಟಯ್ದು).

ಹೊಲನು ತನ್ನ ಬಳಯಿಂದ ಗುಲಾಮನ ಹರವಾಗಿ ಪ್ರತಿಹಾದನೆ ಮಾಡಲು, ಗುಲಾಮ ಮತ್ತು ಯಜಮಾನನ ಸಂಬಂಧವನ್ನು ಸಿದ್ಧಪಡಿಸಿದನು, ಗುಲಾಮ ಮತ್ತು ಯಜಮಾನ ಇಜ್ಞಾರೂ ನಹ “ಕರ್ತನಾದ ಯೀಣು ತೀಸ್ತನು” ಅಧಿಕಾರಕ್ಕೆ ಒಳಪಟ್ಟವರು. ಎಂಬುದನ್ನು ವಾಯಾಖಾಸಿನಲು ಬಹುಂಬಿ: ಪ್ರಯತ್ನಿಸಿರುವನು.

ಉತ್ಸ್ವಾಂತ ಪ್ರಾಣ

“ತೇ ವಾರದಲ್ಲಿ ಏರಡು ಹತ್ತರಳನ್ನು ಸ್ತೋತ್ರಿಸಲಾಗಿದೆ”

ನಭೇಯ ಆರಾಧನೆಯಲ್ಲ, ಹತ್ತರಳನ್ನು ಪ್ರಥಮವಾಗಿ ಓದುವದು ಹೊನ ಒಡಂಬಡಿಕೆಯ ವಾಡಿಕೆಯಾಗಿತ್ತು (ಕೊಲ್ಲಾನ್ನೇ 4:16). ಈ ಬಿಷಯವನ್ನು ನೆನಹಿನಲ್ಲಿಟ್ಟು, ತಜಿಕನು ಮತ್ತು ಹೀರೇಸಿಮನು ಹೊಲನಿಂದ ಎರಡು ಹತ್ತರಳನ್ನು ತೆಗೆದುಕೊಂಡವಾಗಿ, ಹೊಳೆನ್ನೆ ನಭೇಗೆ ಧಾವಿಸಿದ ನಂಗತಿಯನ್ನು ಉಹಿಸಿಕೊಳ್ಳಲಿ. ಮೊದಲನೆಯ ಹತ್ತಪ್ರ ಸರ್ವ ನಭೇಗೆ ಉದ್ದೇಶಿಸಿ ಬರೆಯಲಾಗಿತ್ತು, ಎರಡನೆಯ ಹತ್ತಪ್ರ ಫಿಲೆಮೋನಸಿಗೆ ನೇರವಾಗಿ ಬರೆಯಲಾಗಿತ್ತು, ಅವನ ಮನೆಯಲ್ಲಿ ತೇಸ್ತರು ತಪ್ಪದೆ ನಭೇಯಾಗಿ ಕೂಡಿಬರುತ್ತಿದ್ದರು.

ಆ ನಾಯಂಕಾಲದ ಆರಾಧನೆಗೆ ಗುಲಾಮರು ಮತ್ತು ಯಜಮಾನರು ಒಷ್ಣಗಿ ನೇಲ ಬಂದರು. ಯಾಕಂಡರೆ ಓನೇಸಿಮನು ಓಡಿಹೊಳೆದದ್ದಲಿಂದ, ನಭೇಯಲ್ಲ ಅವನ ತುಲತು ಗೊಂಡಲ ಉಂಟಾಗಿತ್ತು. ಫಿಲೆಮೋನನ ಮನೆಗೆ ಜನರು ಬರುವಾಗ ಒಂದು ಬಿಧವಾದ ಉದ್ದೇಶ ಉಂಟಾಗಿತ್ತು. ಪ್ರತಿಯೊಬ್ಬರು ನಭೇಯಾಗಿ ನೇಲದ ನಂತರ, ಫಿಲೆಮೋನನು ಕೈ ನಷ್ಟ ಮಾಡಿ, ಎಲ್ಲರೂ ಮೌನವಾಗಿರಲು ಮನಬಿ ಮಾಡಿದನು. ತಜಿಕನು, ರೋಮಾ ಪುರದಲ್ಲಿದ್ದ ಪ್ರಿಯ ಹೊಲನಿಂದ ಸಮಾಜಾರವನ್ನು ತಂದಿರುವನು ಎಂಬ ಬಿಷಯವನ್ನು ತಿಳಿಸಿ, ಅ ಕೂಟವನ್ನು ಅವನಿಗೆ ಚಹಿಸಿದನು.

ಹೊಲನ ಕಾರ್ಯದ ಕುಲತು ತಜಿಕನು ವಿವರಿಸಿದನು; ಹೊಲನು ಅರ್ಥಾಗ್ಯವಂತನಾಗಿದ್ದು, ಅತ್ಯದಲ್ಲಿ ಬಲಪುಷ್ಟವನಾಗಿದ್ದಾನೆ. ಅವನು ಸಹಿಸಿಕೊಳ್ಳಬಹುದಾದ ಜೀವಿತವನ್ನು ಜೀವಿಸುತ್ತಿದ್ದಾನೆ. ಆ ಸಣ್ಣ ವಿವರಣೆಯನ್ನು ನಿರ್ದಿದ ನಂತರ, ಅವನು ಹೊಲನ ಎರಡು ಹತ್ತಿಗಳಲ್ಲಿ ಒಂದನು ತೇಗೆದು, ಓದುವರದಕ್ಕೆ ಅರಂಭಿಸಿದನು. ನಂತರಾಣ ನಭೀಗೆ ಹೊಲನು ನಿರ್ದಿದ ಗೌರವದ ಕುಲತು ನಭೀಯವರು ನಗುತ್ತಾ ಹೆಮ್ಮೆ ಹಣ್ಣರು. ಹತ್ತು ವಣಗಳ ಹಿಂದೆ ಕೊಲೊಸ್ಟೋರ್ಸ್ಯಾಯಲ್ಲಿ ಒಬ್ಬ ಕೈನ್ಟನ್‌ನೂ ಇರಲಾಲ್ಲ; ಅದು ಹೊಲನು ಮೂರು ವಣಗಳ ಕಾಲ ಎಫೆನೆಡಲ್ಲಿ ಬೋಳಿಸುತ್ತಿದ್ದ ಮತ್ತು ಉಪದೇಶಿಸುತ್ತಿದ್ದ ನಂದಭರವಾಗಿತ್ತು ಅವರು ಜೀವಿಸುತ್ತಿದ್ದ ಅರ್ಕನ್‌ ಕಟೀವೆಯಿಂದ ಒಂದು ವಾರದ ನಡಿಗೆಯ ಅಂತರದಲ್ಲಿತ್ತು, ಜನರು ವೃವಹಾರದ ನಿಖಿತ್ತು ಈ ಸ್ವಭಾವಿತ ಉಪಾಧಿಗಳಿಗೆ ಉದಾಹರಣೆಗಾಗ, ಸುವಾರ್ತೆಯ ಪ್ರಾಣವಾಗಿ ದೇಶದಲ್ಲಿ ಹರಡುತ್ತಿತ್ತು, ಹತ್ತಿರದ ಲವೋರೆಡಿಕೆಯದಲ್ಲಿ ಒಂದು ನಭೀ ಸ್ವಾಪನೆಗೊಂಡಿತ್ತು, ನಂತರ, ಒಂದು ದಿನ ಎಫೆನೆಡಲ್ಲಿನೆಂಬವನು ಕೊಲೊಸ್ಟೋರ್ಸ್ಯಾಗೆ ಸುವಾರ್ತೆಯನ್ನು ನಾಲಿದನು. ತಡುಪಾಡದೆ ಅನೇಕ ಕೈನ್ಟನ್‌ರು ಕೊಲೊಸ್ಟೋರ್ಸ್ಯಾಯ ಫಿಲೆಮೋನನ ಮನೆಯಲ್ಲಿ ನಭೀಯಾಗಿ ಕೂಡಿ ಬಂದಿದ್ದರು, ಅವರು ಕರ್ತನ ದಿನದಲ್ಲಿ ಸೇಲ ಬರುತ್ತಿದ್ದರು. ಆ ಕೊಲೊಸ್ಟೋರ್ಸ್ಯಾ ನಭೀಯ ಅನೇಕ ನಭಿಕರು, ಎಫೆನೆಡಲ್ಲಿದ್ದ ಹೊಲನನ್ನು ನಂದಿಸಿದ್ದರು, ಅದರೆ ಹೊಲನು ಅವರ ಹಣ್ಣಿಳವನ್ನು ನಂಧಿಸಲು ನಾಧ್ಯವಾಗಿರಲಾಲ್ಲ. ಹೇಗೆಂದರೂ, ಈ ಕೈನ್ಟನ್‌ರು ಹೊಲನು ಅವರಿಗೆ ಅತಿ ಪಲಜಯದವನಾಗಿದ್ದನು ಎಂದು ಅಲಿದ್ದರು, ಆ ಹತ್ತಿದಲ್ಲಿ ಹೊಲನ ಶುಭಾಶಯಗಳನ್ನು ಕೇಳಿ ನಭೀಯವರು ನಂತೆಣಿಷ್ಟೇಂದರು.

ಮುಂದಿನ ಮುಹತ್ತು ನಿಖಿಣಗಳ ಕಾಲ ತಜಿಕನು ಓದಿದ ಹೊಲನ ಹತ್ತಿಕೆಯ ಶೈಲಿಯೊಂದು ಹದಗಳನ್ನು ಅನತ್ತಿಯಿಂದ ಅಲಿಸಿದರು. ಕೈನ್ಟನ್ ಮಹತ್ವಕ್ಕೆ ಹೋಲನ ಲಾಗದ ಯಾವುದೇ ವಿಷಯಗಳು ಲೋಕದಲ್ಲಿ ಇಲ್ಲ ಎಂಬ ನಂದೇಶವನ್ನು ಕೇಳಿದರು. ಅವನು ಆ ಹತ್ತಿವನ್ನು ಓದುವಾಗ, ಅವರಲ್ಲಿದ್ದ ಎಲ್ಲಾ ವಿಧವಾದ ಆತಂಕಗಳು ಶಮನವಾದವು. ಯೀಂನುಬಿನ ಸ್ವಾಷಾವಾದ ದರ್ಶನವು ಈ ವಿಧವಾದ ಹಲಿಣಾಮವನ್ನು ಜಿರುತ್ತದೆ. ಬೇಗನೇ ಹೊಲನು ಅವರನ್ನು ನೂತನವಾದ ಶಿವರಕ್ಕೆ ನಡಿಸಿದ್ದನು, ದೇವರ ಅನೇಕ್ಯೇ ಸ್ವಾರ್ಥಿಗೆ ನಡಿಸಿದ್ದನು. ಒಬ್ಬ ಪ್ರಸಂಗಿಯ ಹೇಳಿದಂತೆ, “ಪ್ರಸಂಗವನ್ನು ನಿಷ್ಠಿಸಿ ಅವರನ್ನು ಉತ್ತಂಗಕ್ಕೆಲಿ ಸಿದನು!”

ಗಂಡ ಹೆಂಡರ ಹಾಗೂ ಶ್ರೋಣಕರ ಮತ್ತು ಮಹತ್ತಕ ಕುಲತಾಗಿ ಹೊಲನು ಮಾತನಾಡಿದ ನಷ್ಟಿವೇಶವು ಹಿತಕರವಾಗಿರಲಾಲ್ಲ. ಅದು ಬಹಳ ಅಸಿತಕರ ನಂದಭರ ವಾಗಿತ್ತು. ಹೇಗೂ, ಗುಲಾಮ ಮತ್ತು ಯಜಮಾನನ ಕುಲತ ಹೊಲನ ಸ್ವರವು ಅಲ್ಲ ಕೇಳಿ ಬಂತು. ಕೊಲೊಸ್ಟೋರ್ಸ್ಯಾಯವರಿಗೆ ಇದು ಒಂದು ಗೇಂಂಡಲ ತರ್ಕವಾಗಿರದೇ; ಅದು ಅವರ ಜೀವನ ಶೈಲಿಯಾಗಿತ್ತು, ಗುಲಾಮರು ಮತ್ತು ಅವರ ಯಜಮಾನರು ಕೊರಿಯಲ್ಲಿ ಒಬ್ಬಾಗಿ ತುಳಿತ್ತಿದ್ದರು. ಅವರು ಹಾಕಿಕೊಂಡಿದ್ದ ಬಣ್ಣಿಯಿಂದ, ಅವರ ಭಾಷೆಯಿಂದ, ಅವರ ಗೇಂತೆದಿಂದ, ಅವರ ಉನ್ನತ ನಡವಜ್ಞಕೆಯಿಂದ ಅವರೆಲ್ಲರನ್ನು ಗುರುತಿಸಿದೆ ಇದ್ದರೂ, ಅವರಲ್ಲ ಗುಲಾಮರು ಮತ್ತು ಗುಲಾಮರ ಯಜಮಾನರು ಯಾರಾ ಎಂದು ತಿಳಿದರು. ತ್ವರಿ ಭಾನುವಾರವು ಇದು ನತ್ಯವಾದ ವಿಷಯವೇ ಆಗಿತ್ತು, ಆದರೆ ಈ ಭಾನುವಾರ ಅದರ ಅಲವು ಆನತ್ತಿಕರವಾಗಿತ್ತು. ಅನೇಕ ದಿವಸಗಳ ಅಲೆಡಾಡಿದ ನಂತರ ಓನೆಸೀಎಂನು ತನ್ನ ನಭೀಗೆ ಹಿಂದಿರುಗಿದ್ದನು. ಅವನ ಯಜಮಾನನಾದ ಫಿಲೆಮೋನನು ಅವನೊಡನೆ ಯಾವ ಲೀಡಿಯಲ್ಲಿ ವರ್ತಿಸುವನು ಎಂದು ಜನರು, ನಿಲಿಕ್ಕಿಸುತ್ತಿದ್ದರು.

ಗುಲಾಮಗಿಲಿಯ ಬಗ್ಗೆ ರೋಮ್‌ನ ಸರ್ಕಾರವು ಮಾಡಬೇಕಾದ ಕ್ರಿಯೆಗಳ ಕುಲತು ಹೊಲನು ಮಾತನಾಡದೆ ಅಥವ ಇದರ ಕುಲತ ನಮಾಜದ ಶ್ರುತಿಯೆಯ ಬಗ್ಗೆಯು ಮಾತನಾಷ್ಟಿತ್ತಿರುವದಿಲ್ಲ. ಅದರ ಬದಲಾಗಿ ಕೈನ್ಟನ್‌ರ ಕೈನ್ಟನ್‌ನಾಂದಿನ ನಂಬಂಧದಿಂದ

ಉಂಟಾಗುವ ಇತರರೊಂದಿಗಿನ ಸದ್ವಾಪನೆಯ ಕುಲತು ಹೇಳುತ್ತಿರುವನು. ನೂಕ್ಕೆ ಬಿಂಜಯ ವಾದ ಗುಲಾಮತನದ ವಿಷಯವನ್ನು ಹೊಲನು ಪತ್ರಿಕೆಯ ಮೂಲಕ ತಿಳಿನುವಾಗ, ಅವರ ಹೃದಯದಲ್ಲಿ ಉಂಟಾದ ಉದ್ದೇಶಗದ ಕುಲತು ಅಲೋಚಿಸಿಲ. ಅವನು ಕರ್ತವ್ಯನ ಕೆಲಸದ, ಪ್ರತಿಫಲದ ಪರಿಣಾಮದ, ಮತ್ತು ನೀತಿಯ, ಕರುಳಿಯ ಕುಲತು ಮಾತನಾಡಿದ ನಂತರ ಕೆಷ್ಠದ ಭಾಗವು ಅಂತ್ಯಗೊಂಡಿತು. ಪುಜಕನು ಓದಿ ಹೊಲನ ಹೂಡಿನೆಯ ಮತ್ತು ಅಂತ್ಯಾಂಶ ವಾದದಿಂದ ಅಂತ್ಯಗೊಳಿಸಿದಾಗ, ಪ್ರತಿಯೊಬ್ಬರೂ ನಿರಾಶರಾದರು.

“ಕೃತೆಯ ನಿರ್ವಹಣೆಗಿರಿ” ಎಂದು ಹೇಳಿದ ನಂತರ, ಇನ್ನೊಂದು “ಅಭಾತಕರ್” ಅಲೋಚನೆಯ ಉದ್ದೇಶನು ನಂಧಭ್ರ ಉಂಟಾಯಿತು. ಬಹುಶಃ ಪುಜಕನು ಇನ್ನೊಂದು ಪತ್ರದ ನುರುಳಿಯನ್ನು ತೆರೆದು ಉದ್ದು ಆರಂಭಿಸಿದನು. ಎರಡನೇ ಪತ್ರದ ಪೊದಲ ಅಕ್ಷರದಲ್ಲ, ಹೇಳುಗೊಂಡಿ ಹೊಲನು ಹೊಲಿಸಿನ್ನೇ ನಭೆಯ ನಮಸ್ಕರಿ ಕುಲತು ಇನ್ನು ಅಂತ್ಯಗೊಳಿಸಿರುವದಿಲ್ಲ ಎಂದು ತಿಳಿದುಕೊಂಡರು. ಯಾರ ಮನೆಯಲ್ಲ ಆರಾಧನೆಗಾಗಿ ಕೂಡಿ ಬರುತ್ತಿದ್ದರೋ, ಆ ಮನೆಯ ಯಜಮಾನನಾದ “ಫಿಲೆಚೋಣನೆ” ಎಂದು ಹತ್ತಿಕೆಯು ಹೂರಂಭಗೊಂಡಿತು. ನಂತರ ಅವನು ಅಷ್ಟಿಯ ಮತ್ತು ಅಜ್ಞಾನನು, ಮತ್ತು ಅವನ ಕುಟುಂಬದ ಇಶ್ವಿಬ್ಬರು ವೃತ್ತಿಗಳ ಕುಲತಾಗಿ ತಿಳಿಸಿದನು. ನಭೆಕರು ನಭೆಯ ನದನ್ಯಸ್ವಿಗೆ ಬರೆಯಲ್ಪಟ್ಟ ಹತ್ತಿವನ್ನು ಮತ್ತು ಇನ್ನೊಬ್ಬನ್ನೊಂದಿಗೆ ಉಂಟಾದ ವೈಯಕ್ತಿಕವಾದ ನಂಭಾಷಣೆಯನ್ನು ಕೇಳಲು ಅರಂಭಿಸಿದರು.

ಕೆನೆಯ ಹೆಸರು ವೃತ್ತಿಯದ್ವಾಗಿರದೆ, “ನಿಮ್ಮ ಮನೆಯಲ್ಲ ಕೂಡುವ ನಭೆ” ಎಂಬುದಾಗಿದೆ ಅಲ್ಲದ್ದ ಯೋವನಹ್ನರು ಮತ್ತು ಮುಹ್ಮಿನವರು ಗುಲಾಮರು ಮತ್ತು ಸ್ವತಂತ್ರರು, ಸ್ಥಿರ ಮತ್ತು ಪುರುಷರು, ಇವೆರಲ್ಲರೂ ಆ ನಭೆಗೆ ಸೇರಿದವರಾಗಿದ್ದರು. ಅವರೆಲ್ಲರೂ ಒಬ್ಬಗೂಡಿ ತಮ್ಮ ನೋಲಪುಗಳನ್ನು ನಿವಾರಣೆ ಮಾಡಿಕೊಳ್ಳಲು ಕೂಡಿದ್ದಲಿಂದ ಹಿಂದೆಂದು ಅನುಭಬಿನಲಾರದಂಥ ಕುಟುಂಬದ ಅನೊಣ್ಣೆತೆಯನ್ನು ಅನುಭಬಿಸಿದರು. ತುಜಕನು ತನ್ನ ಎರಡನೆಯ ಹತ್ತಿವನ್ನು ಓದಿ ಮುಗಿನುವ ದರೊಳ ಗಾಗಿ ಅದರಿಳು ಅಡಕವಾಗಿದ್ದ ನಹೋಡರ ಮತ್ತು ನಹೋಡಲಿಯರ ನಂದೆಳವನ್ನು ಅಲಸಿದಾಗ, ಅದರಿಳಿದ್ದ ಕೈಸ್ತ ಅನೊಣ್ಣೆತೆಯ ನಡ್ವವಾಯಿತು. ಓಡಿಹೋದ ಗುಲಾಮನ ಕುಲತಾಗಿ ಅವನ ಯಜಮಾನನು ಕೇಳಿದಾಗ, ನಭೆಯ ಈ ವಿಷಯದಲ್ಲ ಅವಸಿಗೆ ನಹಕಲಿಸಿತು. ಫಿಲೆಚೋಣನ ಹತ್ತಿದಲ್ಲಿದ್ದ ಕೈಸ್ತ ವಿಶ್ವಾಸದ ಕುಲತು ತಿಳಿದಾಗ, ಅದು ವೃತ್ತಿಗತವಾಗಿದ್ದರೂ, ಅದು ಖಾಸಗಿಯಾದ ವಿಷಯವಾಗಿರಲ್ಲ. ಆ ನಭೆಯ ಒಂದು ಕುಟುಂಬವಾಗಿತ್ತೇ - ನಭೆಯವರಿಗೆ ಉಂಟಾದ ನಂಜಕೆಯ ನಂಬಾಲನ್ನು ಎದುಲನಲು ಅವರು ಕರ್ತವ್ಯ ನಿಷ್ಠರಾಗಿದ್ದರು.

ಅಮು ನಿನ್ನ ಪುರಿತಾಗಿ ಪೂರ್ತಿ ಇತ್ತಿವರಿ!

ನ್ಯಾಸ್ಲಿ ಹವೆರ್ವಾನ್ ಮತ್ತು ಬಿಲ್ಯಾಮ್ ವಿಲ್ರೋಚನಾರವರು, ಫಿಲೆಚೋಣ ಹಾಗೂ ಓನೇಸಿಮನ್ ನಡುವೆ ಉಂಟಾದ ಗೊಂದಲದ ಬಗ್ಗೆ ಒಂದು ನುಂದರವಾದ ದೃಷ್ಟಾಂತವನ್ನು ತಿಳಿಸಿರುವರು. ಅವರಿಬ್ಬರು ಈ ದಿನದ ನಭೆಗೆ ಹೋಳಿಕೆ ಯಾಗಿರುವರು ಬಾಹ್ಯ ಎಂಬ ಹೃದಯ ಮುಲದ ಗಂಡನು ನ್ಯಾ ಎಂಬ ಕುಡಿತದ ಜಟಿಲಿನ ಸ್ಥಿರಿಯನ್ನು ಮದುವೆ ಯಾದನು, ಅವನ ಹತ್ತಿಯು ಕುಡಿದು ಮತ್ತುಜಾಗಿರುವ ನಂಧಭ್ರದಲ್ಲ ಅವನು ಅವರ ತ್ರನಂಗಿಯನ್ನು ಕರೆದನು. ಈ ಹಿಂದಿನ ದಿನಗಳಲ್ಲ ಆ ಮನುಷ್ಯನು ಅವಶ್ಯಕ ನಹಿಸಿ ಕೊಂಡು ಹೋಗುತ್ತಿದ್ದನು, ಅದರೆ ಈ ನಮಯದಲ್ಲ ಆ ಲಂತಿಯಾಗಿ ಪ್ರಯತ್ನಿಸಲು ಅವಸಿಗೆ ತಾಳ್ಳಿ ಇರಲ್ಲ, ಅವನ ಭರವನೆ ಹಾಗೂ ತಾಳ್ಳಿಯ ಇಂಗಿಹೋಗಿತ್ತು.

ಆ ಹತೆ ಹತ್ತಿಯರ ನಡ್ವೆಲೆದ ಶಾಲೀಯಲ್ಲಿದ್ದ ಆಣ್ಣೆ ಎಂಬಾಕೆಯ ಮರುದಿನ ಅವರ ತ್ರನಂಗಿಯನ್ನು ಕರೆದು, ನ್ಯಾಷ ಕುಡಿತದ ಬಗ್ಗೆ ಹಾಗು ಬೆಂಂರಗೇಂಡ ಅವಳ ಹತೆ ಬಗ್ಗೆ

జెకింసిదట, యాకండరే అవర దాండ్ర్యు జిచనపు అంత్యక్కె నబుఏసిస్తిత్త, అవరు బరపటిగేయ మాలక జెకింసిద స్పష్ట సమయద నంతర, ఆ తెష్ట హలస్థితియ బగ్గె ఆఱసభ ప్రసంగియ బణ కేళడట. అదేనేందు త్రశీనలు, ఆఱనో ప్రతికియసి అవను ఆ హలస్థితియన్న ఒబ్బెనే ఎదులనలు త్రయ్యిస్తిరుచు ననగే బింబియన్న లాంచు మాడిదే ఎందు కేళడట. బైబిల్ శాలీయల్ ఈ దండపిగిజగే నాపుగటు నకాయన బీఎకు: “నాపు బామోగే నకాయనుత్తిదేవే ఎందు తిజనబేఁకు. లూటవన్ను నాపే సరబరాజు మాడోణ. నాపు ముక్కజగే నకాయ మాడోణ. అదరల్ల యాపుదే నమస్య ఇరువదిల్ల. అదర నంగడ, కుడితద జట ఇరువవలిగాగి, హక్కద ఆస్తియల్ల విశేష కాయికుమవన్ను హబ్బుకొళళులాగిదే ... అదర అధిక వెళ్లవన్ను నాపే నిఁడోణ ...”⁴ కమ్మావానో మత్తు విలోచోనారపర గమన సలయాడ్డఁ. “కరుణీయన్నాగాలి, వాగ్గునద నేరేచేలకేయన్నాగాలి, ముక్కజన్న కేరువదన్నాగాలి అఫచా స్పష్టతేయన్నాగాలి, నువాకేయ నిఖ్యంంద బయినదే - నాపు ఒబ్బంణగరే ఎందు తిజనుత్తుదే. నమ్మ ఇరువికేయ కుటుంబవాగియా, ఒందు నమూకవాగియా బామో నంతక నామాన్స్ జనరన్న నంతరన్నగి చూడుత్తేఁవే.”⁵

ఏకాంగినపు నభిగే ఒందు తీపువాద అఖిరోధవాగిరుత్తుదే. “ఇదు నిన్న కాయివల్ల” ఎంబ కేళకేయన్న కైస్తర తఱయల్ ఆగాగ్గె కేళసికొళ్ళుత్తేఁవే. కేలపు జనర త్రశ్శాఫుకుపాద పరినేగిళ ల్లశ్శేగే, ఈ మేలన ఉత్తరవన్న నిఁడలాగుత్తుదే. “నాను యాలగడ తోందరేనిఁడువచనల్ల” మత్తు “ఇదు నస్త జిచన” ఇపేరడు నష ఒందే ఆత్మద ఆకారపాగిరుత్తుదే. యాకండరే ఈ మాతుగళన్న నమ్మ నంస్తు తియల్ ఒహికొళ్ళలాగిదే, కైస్తరే కైత నంజికే వ్యతిలక్తపాగిద్దారే ఎంబుదన్న అపరు మరెతుజట్టద్దారే.

నభియ హతోణయల్లడువ తీపువాదిగళల్ల, అదరే అదు ఉత్తేజినువ కుటుంబవాగిదే, కేలపు నాల నస్తువన్న తిజనుత్తుదే మత్తు యావాగలు త్రీపి నుత్తుదే. ఒబ్బ కైస్తను హాపదల్ జద్దు బీఁసరగోండాగ, అవర జింంతనే ఇరువ నహోదర నహోదరయిరు అవర నమస్యేయన్న హలకలనలు నకాహినువరు. ఫిలిచోనన హత్తికేయ కైస్తలగే, “నిన్న జిచితపు నిన్నదు మాతువాగిరువదిల్ల ఎందు ధృథపడినుత్తుదే!”

ఓష్టాణీఁళ

¹ఆమాపుర 1:1; 1 కోలంథ 1:1; 2 కోలంథ 1:1; రలాట్ 1:1; 1 తిచోథ 1:1; 2 తిచోథ 1:1; తింత 1:1న్న నోండిల. ²Theodore of Mopsuestia, quoted in Peter Gorday, ed., *Colossians, 1-2 Thessalonians, 1-2 Timothy, Titus, Philemon*, Ancient Christian Commentary on Scripture (Downers Grove, Ill.: InterVarsity Press, 2000), 311. ³కేలింస్ హత్తికేయన్న నష ఫిలిచోనన హత్తిదోందిగే ఒందే భానవార ఒందే నభియల్ పెరఱమాడిరబకుదు. ⁴Adapted from Stanley Hauerwas and William H. Willimon, *Resident Aliens* (Nashville: Abingdon Press, 1989), 135. ⁵Ibid., 136.